



Mangalore Chemicals
& Fertilizers Limited

722/PUBLICNOTICE/2021

February 03, 2021

National Stock Exchange of
India Limited
Exchange Plaza, C-1, Block G,
Bandra Kurla Complex,
Bandra (E)
MUMBAI - 400 051

BSE Limited,
Floor 25, Phiroze Jeejeebhoy Towers,
Dalal Street
MUMBAI - 400 001

Dear Sir/Madam,

Company's Scrip Code in BSE : 530011 MANGCHEM
Company's Symbol in NSE : MANGCHEFER
ISIN : INE558B01017

Sub: Intimation pursuant to Regulation 40(7) read with Schedule VII of SEBI (LODR) Regulations, 2015 and SEBI Circular SEBI/HO/MIRSD/DOS3/CIR/9/2018/139 dated November 06, 2018

Pursuant to Regulation 40(7) read with Schedule VII of SEBI (LODR) Regulations, 2015 and SEBI Circular No. SEBI/HO/MIRSD/DOS3/CIR/P/2018/139 dated November 06, 2018, Circular No. SEBI/HO/MIRSD/RTAMB/CIR/P/2020/166 dated September 07, 2020 and Circular No. SEBI/HO/MIRSD/RTAMB/CIR/P/2020/236 dated December 02, 2020, the Company has received requests from the shareholders to transfer shares held in physical form as per the details mentioned in the enclosure.

Please find enclosed a copy of the Newspaper Advertisement published on February 02, 2021 for your reference and records. The same is also available on the website of the company, i.e. www.mangalorechemicals.com.

Yours faithfully,

For Mangalore Chemicals & Fertilizers Limited

Vijayamahantesh Khannur
Company Secretary


Encl: As above



THE PANDEMIC EFFECT

Unemployment rates spiral

More people were unemployed in urban areas when compared to rural regions



Source: CME



The Hindu on Rajiv Gandhi, 1987

Mr. Gandhi has resisted the pressures of monetarists to drastically cut down investment in the name of curbing expenditure or go in for heavy doses of new taxation to contain inflation in a country that had already reached the saturation point. It required a lot of political courage to opt for a big deficit of over Rs 6,000 crore.

Allocation to health, a conjurer's trick: Chidambaram

OUR BUREAU
New Delhi, February 1
Finance Minister Nirmala Sitharaman has deceived the poor, the working class, the migrants, the farmers, the industrial units that had been closed down permanently and those who had lost their jobs, and there is no heart behind the budget, said former Finance Minister P Chidambaram here on Monday.

Department of Water and Sanitation. Short of these add-ons, the allocations for Health were ₹72,934 crore in 2020-21 and ₹79,602 crore in 2021-22. Given inflation, the increase is practically nil," he added.

'Intentions only'
He said people will look through the promises made for States such as Tamil Nadu, Kerala and West Bengal where elections are round the corner.

"The voters are not fools. They know that these are outlays. These

outlays will not be backed by any money in this budget. I challenge the government to show me one line of entry in the expenditure budget providing one rupee for these programmes. It will not be there," he said.

Chidambaram said the increase in FDI in the insurance sector was inevitable. He reminded the BJP that it had voted against the Bill allowing 20 per cent FDI in insurance in 1997 and then Prime Minister I K Gujral had to withdraw it. "Today they have allowed 74 per cent FDI

in insurance, which is okay in terms of capital mobilisation. They are also going to privatise one of the major insurance companies. I would like to see the reaction of the employees of the insurance companies and the people," he said.

'Missing in middle'
"If spending takes place on roads and ports, big business will benefit. We welcome spending on infrastructure. But after 12 quarters of

slowdown, equal emphasis should have been given to the poor; to the working class, the migrants, agriculture labour and the daily worker. That is completely missing. The budget may have had a mind behind it, but there is certainly no heart behind it," he said.

West Bengal Finance Minister and Trinamool Congress leader Amit Mitra said the Budget is not only visionless but also confused. "The only clarity lies in how

to sell off government resources and as a result, inequalities have risen. Informal and unorganised sector has not even been mentioned in the Budget. There is nothing innovative for small and medium units," he asked.

He said the Centre has put a cess for agriculture infrastructure, petrol and diesel cess for agriculture. "The minute you do cess, you do not have to give the money to the States. From 2.5 per cent of cess and surcharges in the Union Budgets till this Government assumed

power, it has been raised to 16 per cent.
CP(M) general secretary Sitaram Yechury said the budget is neither for the people nor for much publicised V-shaped revival of the economy, but for a K shaped-rich becoming richer, poor becoming poorer. Budget projecting self reliance, promotes self subservience to corporate profits through a lot of national assets and large scale privatisation. FDI limits in LIC and financial sector hiked for profit maximisation," he charged.

Chidambaram dubbed the claims of increased allocation for health a "conjurer's trick," she (Union Finance Minister Nirmala Sitharaman) added the one-time cost of vaccination (₹35,000 crore) and the Finance Commission grants amounting to ₹49,214 crore and included the allocations to the

MCF Registered Office: Level 11, UB Tower, UB City, 24, Vital Malviya Road, Bengaluru - 560 001. Phone: (081) 4885 5939, Fax: (081) 4885 5588
Mangalore Chemicals CIN: L24123KA1966PLC002036 & Fertilizers Limited E-mail: shares.mcf@adventz.com, Website: www.mangalorechemicals.com

Notice
NOTICE is hereby given that pursuant to SEBI order SEBI/HO/MIRSD/DIG3/CIR/P/2018/136 dated November 06, 2018, Company has received request from the following shareholders (herein called as "Transferee") to transfer the shares that are held in the name of the other shareholders (herein called as "Transferor") as detailed below. These shares were claimed to be purchased by the shareholders and could not be transferred in their name.

Folio Number	Name (Transferor)	Certificate No	Diad Nos (FROM)	Diad Nos (TO)	Shares	Buyer Name (Transferee)
E0075042	Elvis Patrao Mary Patrao	267618	68142651	68142900	50	Atul Nahar
S0080167	Sudbho R Nemelekar	393078 - 393080	83209676	83209825	150	Bimal Kumar Shah
M0025791	Dhanshree S Nemelekar	229668 - 229669	66245351	66245450	100	Atul Nahar
M0016965	Mayuri Dhiren Shah Dhiren Shantilal Shah	229728	66248351	66248400	50	Atul Nahar
S0008206	Saroj Agrawal Alok Agrawal	357557 - 357558	80713777	80713876	100	Sanyukta Agrawal
S0037562	Suvarna Kumar Shivastava Armbika Shivastava Krishna Kumar Shivastava	146294 - 146296 & 150259 - 150260	18082006 18472862	18082155 18472911	150 50	Rmsarwop Agrawal
S0037566	Suvarna Kumar Shivastava Armbika Shivastava Sushmini Shivastava	150225 - 150229	18471512 18471862	18471711 18471961	200 100	Rmsarwop Agrawal
I0001870	Industrial Development Bank of India	1208833 - 1208834	14380626	14380725	100	Sikharani Ghosh Amalendu Ghosh
R0023556	Ranjita Paul	430235 - 430236	26380361	26380460	100	Sikharani Ghosh Amalendu Ghosh
A0077392	Amrita Ganguly	545852 - 545853	60484401	60484500	100	Sikharani Ghosh Amalendu Ghosh

Any person, who claims the ownership of above mentioned shares, should contact the Company by e-mail at shares.mcf@adventz.com and/or write at Registered office address within 30 days from the date of aforesaid notice along with appropriate documentary evidence in support of such claim. If the Company fails to receive any claims within the said period, such shares will be transferred in favour of Transferee without any further intimation.

Place: Bengaluru Date: February 1, 2021
for Mangalore Chemicals & Fertilizers Limited
Vijayamantesh Khanmur Company Secretary

CITY UNION BANK LTD.
CIN No. L55110TN99AKL091267
Reg. Office: 140, T.S.R. (BIG) Street, Kumbakonam - 612 001
Admin. Office: "NARAYANA", 24B, Gandhi Nagar, Kumbakonam - 612 001
E-mail: shares@cityunionbank.in Website: www.cityunionbank.in Tel: 0435-240222 Fax: 0435-240114

NOTICE
It is brought to the kind attention of all shareholders of City Union Bank ("the Bank") that the Registrar and Share Transfer Agents ("RTA") of the Bank has been changed from KFin Technologies Private Limited, Hyderabad to Integrated Registry Management Services Private Limited ("IRMS"), Chennai w.e.f. 1-27-01-2021. The details of the present RTA is as follows:
Name of new RTA: Integrated Registry Management Services Private Limited
Address: [City Union Bank Limited] 2nd Floor, Korca Towers, No. 1, Ramakrishna Street, North Usman Road, T Nagar, Chennai - 600 017.
Telephone: 044-2814 0801, 02, 03, 04, 2814 2479.
E-mail: corpsec@integratedindia.in; cs@csid@integratedindia.in
Place: Kumbakonam Date: 30-01-2021
Sd/- V. RAMESH Company Secretary

KIOCL LIMITED
(A Govt. of India Enterprise)
CIN: L1100KA109650002874
1st Block, Koramangala, Bengaluru - 560034.
E-mail: cs@kioclid.com Phone: 080-25531925

NOTICE
NOTICE is hereby given pursuant to Regulation 29 with Regulation 47 of the SEBI (Listing Obligations and Disclosure Requirements) Regulations, 2015, that a Meeting of the Board of Directors of the Company is scheduled to be held on Tuesday, February 09, 2021 through video conference (in view of COVID-19 Pandemic) interalia, to consider and take on record the Unaudited Financial Results of the Company for the quarter and nine months ended December 31, 2020.
The Trading Window of the Company had been closed from January 01, 2021 and will open 48 hours after the declaration of Unaudited Financial Results for the quarter and nine months ended December 31, 2020.
Further details available on Company website at <http://www.kioclid.in> and on the website of Stock Exchanges at <https://www.nseindia.com> and <http://www.bseindia.com> and <http://www.msfl.in>.
For KIOCL Limited
P. K. Mishra Company Secretary
Place: Bengaluru Date: 01/02/2021

Government of Kerala
Published Tenders from 25-01-2021 to 31-01-2021
Department of Animal Husbandry

Tender ID: 2021 DAH 409995 1 * DEPUTY DIRECTOR * PURCHASE OF REGISTERED ULTRA SOUND SCANNER WITH COLOR DOPPLER * Closing Date: 15-Feb-2021 * PAC: R2000000

Higher Education Department
Tender ID: 2021 HBAD 409149 1 * Principal * Plan Fund Botany Purchase of Lab Equipments * Closing Date: 12-Feb-2021 * PAC: Rs1050000

Stationery Department
Tender ID: 2021 STY 408778 1 * Stationery Controller * Supply of Colour Paper Pink, Yellow and Light Green RA1 75 G * Closing Date: 06-Feb-2021 * PAC: Rs1617474

Tender ID: 2021 STY 408803 1 * Stationery Controller * Supply of Colour Paper Yellow and Green 75 Gm 86 cm Reel * Closing Date: 08-Feb-2021 * PAC: Rs3815700

Tender ID: 2021 STY 408809 1 * Stationery Controller * Supply of Pink Colour Paper RA1, 80 Gsm * Closing Date: 08-Feb-2021 * PAC: Rs3084330

Tender ID: 2021 STY 408871 1 * Stationery Controller * Supply of Ribbond Kraft Brown paper * Closing Date: 09-Feb-2021 * PAC: Rs1083870

Tender ID: 2021 STY 408900 1 * Stationery Controller * Supply of Colour Cover Paper * Closing Date: 09-Feb-2021 * PAC: Rs2664312

Tender ID: 2021 STY 408916 1 * Stationery Controller * Supply of miscellaneous paper items * Closing Date: 09-Feb-2021 * PAC: Rs1890000

Tender ID: 2021 STY 408937 1 * Stationery Controller * Supply of Colour Cover Paper * Closing Date: 09-Feb-2021 * PAC: Rs12000

Tender ID: 2021 STY 408952 1 * Stationery Controller * Supply of White Poster Paper RA1, 110 Gsm * Closing Date: 09-Feb-2021 * PAC: Rs702464

Tender ID: 2021 STY 409273 1 * Stationery Controller * Supply of Colour Pulp Board 275 Gsm RA1 * Closing Date: 15-Feb-2021 * PAC: Rs134000

Tender ID: 2021 STY 409587 1 * Stationery Controller * Supply of Miscellaneous Stationery items for Election 2021 * Closing Date: 11-Feb-2021 * PAC: Rs3699744

Tender ID: 2021 STY 408756 1 * Stationery Controller * Supply of Maplitho Paper(white) RA1, 75 Gsm * Closing Date: 08-Feb-2021 * PAC: Rs1855604

Visit <https://tenders.kerala.gov.in> for more details.
R.No.25-31/Jan2021/PRD/N15

BIMETAL BEARINGS LIMITED
CIN: L29102KA1966PLC00496
(A member of the Amalgamation Group)
Regd. Office: 351, P.A.C.R.Salal, Rajapalayam - 626 117
CIN No. L51909TN985PLC01683

NOTICE
Notice is hereby given that a meeting of the Board of Directors of the Company will be held on Friday the 12th February 2021 to consider, approve and take on record the unaudited financial results of the Company for the Quarter and Nine months ended 31st December 2020.

For BIMETAL BEARINGS LIMITED,
K. Vidya Shankar
Company Secretary

POLYSYN EXPORTS LIMITED
Regd. Office: 351, P.A.C.R.Salal, Rajapalayam - 626 117
CIN No. L51909TN985PLC01683

NOTICE
NOTICE is hereby given pursuant to Regulations 29 and 47 (1) (a) of the SEBI (LODR) Regulation, 2015 that a Meeting of the Board of Directors of the Company will be held at 10.30 A.M. on Friday the 12th February, 2021 through Video Conferencing, inter alia, to consider the Unaudited Financial Results for the Quarter and Nine months ended 31st December 2020 and their agenda as set forth in the Notice to the Directors.

Place: Cholanpur South Date: 01.02.2021
for POLYSYN EXPORTS LTD.,
S. J. (P.K. RAMASUBRAMANIAN)
COMPANY SECRETARY

Coromandel **murugappa**
Coromandel International Limited
Regd Off: Coromandel House, 1-2/10, Sardar Patel Road, Secunderabad - 500003. CIN: L24120TG1967PLC00882
Tel: 040-86997000 Fax: 040-2784 4117 e-mail: mail@coromandel.murugappa.com Website: www.coromandel.biz

Extract of the Consolidated Financial Results for the Quarter and Nine Months Ended 31 December 2020

Particulars	₹ (in Crores)					
	For the quarter ended 31 December 2020	For the quarter ended 30 September 2020	For the quarter ended 31 December 2019	For the Nine-months ended 31 December 2020	For the Nine-months ended 31 December 2019	For the Year ended 31 March 2020
Total income from operations	3,541.87	4,619.50	3,287.73	11,385.29	10,295.91	13,176.73
Net profit for the period before tax	446.84	785.61	354.42	1,572.63	1,064.35	1,378.51
Net profit for the period after tax	333.80	588.93	264.51	1,173.30	830.84	1,065.04
Net Profit/(Loss) for the period after tax (after Exceptional Items)	333.80	588.93	264.51	1,173.30	830.84	1,065.04
Total comprehensive income for the period (Comprising profit after tax and Other comprehensive income after tax)	336.31	596.55	264.27	1,181.94	825.63	1,063.90
Paid-up equity share capital (Face value ₹1/- per share)	29.32	29.32	29.27	29.32	29.27	29.30
Reserves (excluding Revaluation Reserve) as shown in the Balance Sheet of the previous year						4,288.40
Earnings per share (of ₹1 each) (for the period - not annualised)						
- Basic (₹)	11.39	20.09	9.04	40.03	28.40	36.40
- Diluted (₹)	11.35	20.04	9.03	39.92	28.35	36.51

Notes:
1) The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchanges (www.nseindia.com) and www.bseindia.com and the Company (www.coromandel.biz).
2) The Board of Directors at their meeting held on 01 February 2021 have approved an interim dividend of 76 per share (60% on face value of ₹1 per share).
3) Additional information on standalone financial results is as follows:

Particulars	₹ (in Crores)					
	For the quarter ended 31 December 2020	For the quarter ended 30 September 2020	For the quarter ended 31 December 2019	For the Nine-months ended 31 December 2020	For the Nine-months ended 31 December 2019	For the Year ended 31 March 2020
Total income from operations	3,521.21	4,605.39	3,284.58	11,348.78	10,291.30	13,154.88
Profit before tax	438.57	778.05	352.56	1,554.72	1,061.78	1,371.36
Profit after tax	326.01	581.63	262.70	1,155.90	828.35	1,059.17

For and on behalf of the Board of Directors
Sd/- Sameer Goel
Managing Director
Place: Secunderabad Date: 01 February 2021

Triveni TURBINES

Statement of Consolidated Unaudited Financial Results for the Quarter and Nine months ended December 31, 2020

Particulars	₹ (in lakhs, except per share data)				
	31-Dec-2020 (Unaudited)	31-Dec-2019 (Unaudited)	31-Dec-2020 (Unaudited)	31-Dec-2019 (Unaudited)	31-Mar-2020 (Audited)
Total Income from Operations	17,356	20,300	52,405	66,396	81,787
Net Profit/(Loss) for the period (before Tax and Exceptional Items)	3,610	3,720	12,284	13,793	15,595
Net Profit/(Loss) for the period before tax (after Exceptional Items)	3,610	3,720	10,432	13,793	15,595
Net Profit/(Loss) for the period after tax (after Exceptional Items)	2,754	2,707	7,918	10,800	12,178
Total Comprehensive Income for the period (Comprising Profit/(Loss) for the period (after tax) and Other Comprehensive Income (after tax))	2,747	2,639	8,195	10,445	11,495
Equity Share Capital	3,233	3,233	3,233	3,233	3,233
Other Equity					49785
Earnings per share of ₹1/- each (not annualised)					
(a) Basic (in ₹)	0.85	0.84	2.45	3.34	3.77
(b) Diluted (in ₹)	0.85	0.84	2.45	3.34	3.77

Notes:
1. Summarised Standalone Unaudited Financial Performance of the Company is as under:

Particulars	₹ (in lakhs, except per share data)				
	31-Dec-2020 (Unaudited)	31-Dec-2019 (Unaudited)	31-Dec-2020 (Unaudited)	31-Dec-2019 (Unaudited)	Year Ended 31-Mar-2020 (Audited)
Total Income from Operations	17,372	20,034	52,220	65,744	80,990
Profit/(Loss) before tax	3,345	4,161	9,727	12,943	14,217
Profit/(Loss) after tax	2,490	3,157	7,221	10,025	11,006
Total Comprehensive Income	2,469	3,010	7,516	9,605	10,192

2. The above is an extract of the detailed format of financial results for the quarter and nine months ended December 31, 2020 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the financial results for the quarter and nine months ended December 31, 2020 are available on the Stock Exchange's websites (www.bseindia.com and www.nseindia.com) and on the Company's website (www.triventurbines.com).

For TRIVENI TURBINE LIMITED
Sd/- Dhruv M. Sawhney
Date: February 01, 2021
Chairman & Managing Director

Regd. Office: A-44, Hoysale Complex, Phase II Extension, Noida, U.P. - 201 305
Corp. Office: 8th Floor, Express Trade Towers, 15-16, Sector-16A, Noida - 201 301, U.P., India
Website: www.triventurbines.com CIN: L29110UP1995PLC041834

